



# Drug resistance among top threats: WHO

Air Pollution,  
Climate Change  
Figure In List

DurgeshNandan.Jha  
@timesgroup.com

New Delhi: Antimicrobial Resistance (AMR) has been identified as one of the 10 threats to global health in 2019 by World Health Organisation (WHO). The other threats on this list include HIV, Ebola, dengue, vaccine hesitancy, air pollution and climate change.

The health organisation has warned that if action is not taken to prevent overuse of antibiotics, we could go

## WHAT'S AMR?

Resistance of a micro-organism to an antibiotic that was originally effective in treating infections caused by it

### Why India needs to curb antibiotic overuse

- India's bacterial disease burden is highest in the world
- Large population suffers from diseases like diabetes, heart ailments and cancer, making them prone to infections
- 40% children are malnourished and at risk of infections
- More and more drug-resistant bacteria are being identified



back to the time when it was hard to treat infections such as pneumonia, tuberculosis, gonorrhoea and salmonellosis.

Indiscriminate use of an-

tibiotics in India, with drugs even entering our food chain and water, means drug-resistant bacteria is already a major concern here. This is why the

Union health ministry has formulated the National Action Plan on Antimicrobial Resistance (NAP AMR) 2017-21. Officials said government plans to frame guidelines regarding antibiotic use and over-the-counter sales, ban or restrict their use as growth enhancers in livestock, and improve prescription audits in hospitals and the medical community. AIIMS and some other prominent hospitals are coordinating measurement of healthcare-associated infections (HAIs) — infections acquired in hospitals — and sharing protocols to identify and address the gaps.

But doctors say more action is required on the ground to prevent AMR. Explaining the implications of

AMR, Dr P K Julka, senior director of Max Daycare Oncology said: "Cancer patients often require antibiotics to treat respiratory infections and other complications. The regular ones meant to treat the condition have stopped working in most cases because the patients have already been overexposed to it. Sometimes it leads to higher morbidity and mortality."

The emergence of drug-resistant tuberculosis is another major fallout of antibiotic resistance. According to WHO, in 2017, around 600,000 TB cases globally were resistant to rifampicin — the most effective first-line drug — and 82% of these people had multi-drug-resistant tuberculosis.

# Leprosy makes a quiet comeback in Mumbai

## 2,500 Cases In Past Six Years

Sumitra.DebRoy@timesgroup.com


**Mumbai:** For months, Deonar resident Suheil watched a skin patch grow bigger and brighter above his right elbow. The 24-year-old manager of a youth hostel in Mumbai Central didn't lose sleep over the painless skin condition till last July his co-worker pointed out it could be leprosy. Panic-stricken, the next morning he rushed to a private skin doctor, who in turn, referred him to NGO Bombay Leprosy Project's (BLP) Chunabhatti clinic. His fears were confirmed.

Suheil is among 362 people to be detected with leprosy in Mumbai between April and December last year. In the last six years, the city has recorded nearly 2,500 new cases, and since elimination (which doesn't mean eradication), over 10,000. Worryingly, cases are not restricted to slum pockets, and have been detected in mainstream colonies, and as Suheil's case shows, the disease affects all socioeconomic strata, not just the poor. Also, one-third of the new detections is among migrants—a source of disease hard to contain. What has made it challenging is that owing to a lack of awareness, detection in the early stages is difficult.

Suheil contracted paucibacillary, or the milder form of leprosy, an infectious disease India eliminated in 2005 (it must be noted that elimination, here, is a technical term that doesn't mean eradication). No-

### Leprosy:

- Caused by *Mycobacterium leprae*, it is the least infectious of all infectious diseases
- It doesn't produce toxins and therefore infected people don't feel any pain or discomfort
- It is the only bacillus that affects peripheral nerves
- Leprosy is 100% curable with multidrug therapy that is given free to patients



body in his family or at his workplace suffered from leprosy to the best of his knowledge. He is on a six-month-treatment course now, but always anxious about what would happen if his employers found out.

And that's not even the most worrying part. Out of the 362 cases in 2018-19, 63% were multibacillary, meaning the person had more than five patches, indicative of the disease's advanced stage. Another sign of missed or late detection is deformities—11% of the cases had some degree of deformity at the time of diagnosis. Worryingly, 12% of the freshly infected were children. "Multibacillary leprosy and cases with deformity indicate we are missing early diagnosis, and infection in children means there is active transmission," said Dr Vivek Pai, director of BLP, an organisation working to eradicate leprosy since 1976.

As the country gears up to observe World Leprosy Day on January 30, activists fear that if the disease's transmission is not stopped, the last mile from elimination to eradication could be exasperating-

ly long or simply unattainable. India got the elimination tag in 2005 after its prevalence rate fell to less than 1/10,000 people; this means the disease ceased to be a public health problem. The status, however, derailed efforts to wipe out leprosy at all levels since it fell off the priority list, activists say.

A microanalysis of Mumbai's new detections suggests that though the disease continues to be mainly found in dense slum pockets, cases are coming from non-slum neighbourhoods too.

Last year, Andheri contributed to 76, or a fifth of the new leprosy cases in the city. The second highest detections (17%) were from the Shivaji Nagar to Ball Bazar area. The numbers were hardly surprising given that over 72% of the population in the area live in slums. But 17 cases were also found in A ward, that covers Colaba, Cuffe Parade and Churchgate, while 36 detections were from Byculla, Parel, Worli and adjoining areas. In the western suburbs, while Malvani predictably saw many cases, there were detections in Kandivli, Charkop and Polisar too.

"Mumbai's leprosy prevalence rate continues to be 0.24/10,000. However, we have consistently been detecting 400-500 cases annually, which could multiply if we actively look for cases like we do in malaria," said Dr Raju Jotkar, assistant director, Maharashtra's state health services. "While the eastern suburbs used to contribute to more cases because of a migrant population, we have now found hotspots in western suburbs too. Malvani is one of them," he said.



ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿದ ಪ್ರಕರಣ | ಇಬ್ಬರು ಮೃತರ ಶವಸಂಸ್ಕಾರ

# ಆಸ್ಪತ್ರೆ ಬಳಿ ಮೃತರ ಬಂಧುಗಳ ಆಕ್ರಂದನ

• ಕನ್ನಡಪ್ರಭವಾರ್ತೆ ಕೋಲಾರ /  
ಚಿಕ್ಕಬಳ್ಳಾಪುರ / ಚಿಂತಾಮನ

ಗಂಗಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಮೃತ ಪಟ್ಟ ಸರಸ್ವತಮ್ಮನ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಶವವನ್ನು ಭಾನುವಾರ ಶಿರಸ್ತು ತಾಲ್ಲೂಕಿನ ಗಡಿಮಿಂಚಿನಹಳ್ಳಿ ಗ್ರಾಮಕ್ಕೆ ಕಳಿಸಿ ಕೊಡಲಾಯಿತು.

ಈ ಸಂದರ್ಭದಲ್ಲಿ ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

**ಆರೋಗ್ಯ ನಿರ್ದೇಶಕರ ಭೇಟಿ:** ಚಿಂತಾಮನ ಗಂಗಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಮೃತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಆರೋಗ್ಯ ಇಲಾಖೆ ನಿರ್ದೇಶಕ ಪ್ರಭಾಕರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಅಲ್ಲದೆ ಆಸ್ಪತ್ರೆಯ ಆರೋಗ್ಯ ಸ್ಥಿತಿ ಕುರಿತು ವೈದ್ಯರು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

**ಐವರೂ ಪ್ರಾಣವಾಯದಿಂದ ಪಾರು:** ಆಸ್ಪತ್ರೆಯಲ್ಲಿರುವ 5 ಮಂದಿ ಆರೋಗ್ಯವಾಗಿ ದ್ವಾರ ಆವರಿಗೆ ಪ್ರಾಣವಾಯದೇನೂ ಇಲ್ಲ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ, ಒಬ್ಬರಿಗೆ ಮಾತ್ರ ಮೂತ್ರದ ಸೋಂಕಿದೆ ಎಂದು ತಿಳಿಸಿದರು. ಪ್ರಸಾದದಲ್ಲಿ ಯಾವ ರೀತಿಯ ವಿಷ ಮಿಶ್ರಣ ಮಾಡಲಾಗಿದೆ ಎಂಬುದನ್ನು ಪರೀಕ್ಷಾ ವರದಿ ಬಂದ ಬಳಿಕವಷ್ಟೇ ತಿಳಿಯಲಿದೆ ಎಂದರು. ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ವಿಜಯಕುಮಾರ್ ಮತ್ತು ಜಾಲಪ್ಪ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಲಕ್ಷ್ಮಯ್ಯ ಇದ್ದರು.

**ಸರ್ಕಾರವೇ ಚಿಕಿತ್ಸೆ ವೆಚ್ಚ ಬರಿಸಲಿದೆ:** ಸಂತರ ಜಿಲ್ಲಾಧಿಕಾರಿ ಜಿ.ಮಂಜುನಾಥ ಭೇಟಿ ನೀಡಿ ಆಯುಷ್ಯ ಭಾರತ್ ಯೋಜನೆಯಡಿ ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದರು. ವಿಷ ಪ್ರಸಾದ ಸೇವಿಸಿ ಆಸ್ಪತ್ರೆಗೊಂಡು

## ಶವ ಹಸ್ತಾಂತರ

- ಶವವರೀಕ್ಷೆಯ ಬಳಿಕ ಬಂಧುಗಳಿಗೆ ಶವ ಹಸ್ತಾಂತರ
- ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಇಲಾಖೆ ನಿರ್ದೇಶಕ
- ಚಿಕಿತ್ಸೆ ಪಡೆಯುತ್ತಿರುವ ಐವರು ಪ್ರಾಣವಾಯದಿಂದ ಪಾರು
- ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಸರ್ಕಾರವೇ ಬರಿಸಲಿದೆ



ಜಾಲಪ್ಪ ಆಸ್ಪತ್ರೆಯ ಆವರಣದಲ್ಲಿ ಮೃತರ ಕುಟುಂಬದವರು ಕೋವಿಡ್ ಸಾವನ್ನಪ್ಪಿದರು.



ಚಿಂತಾಮನ ನಗರದ ಶ್ರೀರಾಮನಗರ ಬಡಾವಣೆಯ ಮೃತ ಕವಿತಾ ನಿವಾಸದ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲರ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಮೃತ ಸರಸ್ವತಮ್ಮನ ಶವವನ್ನು ಕೊಡಲೇ ಸಂಬಂಧ

ಿಕರಿಗೆ ನೀಡುವಂತೆ ಸೂಚನೆ ನೀಡಿದರು. **ಶಿರಸ್ತುಗಳಲ್ಲಿ ಶವಸಂಸ್ಕಾರ:** ಚಿಂತಾಮನ ನಗರದ ಶ್ರೀ ದೇವತೆ ಗಂಗಮ್ಮ ದೇವಾಲಯದಲ್ಲಿ

ಪ್ರಸಾದ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟ ಸರಸ್ವತಮ್ಮ ಅವರ ಶವವನ್ನು ಭಾನುವಾರ ಅವರ ಮಗಳು ಗೌರಿ ಮತ್ತು ಸಂಬಂಧಿಕರು ಶಿರಸ್ತು ತಾಲ್ಲೂಕಿನ ಗಡು ಮಿಂಚಿನಹಳ್ಳಿ ಗ್ರಾಮದಲ್ಲಿ ಆಂತ್ಯ ಸಂಸ್ಕಾರ ನೆರವೇರಿಸಿದರು.

ಇದೇ ಪ್ರಕರಣದಲ್ಲಿ ಮೃತಪಟ್ಟಿದ್ದ ನಗರದ ಶ್ರೀರಾಮನಗರ ಬಡಾವಣೆಯ ಕವಿತಾ ಅವರ ಮೃತದೇಹದ ಆಂತ್ಯ ಸಂಸ್ಕಾರ ಭಾನುವಾರ ನಡೆಯಿತು. ಕವಿತಾ ಅವರ ಪತಿ ಗಂಗಾಧರ ಮತ್ತು ಇಬ್ಬರು ಮಗಳು ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

**ಪಿಟಿವಿ.ಜಿ.ದೇವೇಗೌಡ ಭೇಟಿ:** ಮೃತ ಕವಿತಾ ಅವರ ನಿವಾಸಕ್ಕೆ ಉನ್ನತ ಶಿಕ್ಷಣ ಸಚಿವ ಪಿ.ಟಿ.ದೇವೇಗೌಡ ಆಗಮಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕವಾಗಿ 20 ಸಾವಿರ ರು. ನೆರವು ನೀಡಿದರು. ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು.

## ಅಕ್ರಮ ಸಂಬಂಧ ಕಾರಣವೇ?

**ಚಿಕ್ಕಬಳ್ಳಾಪುರ:** ಚಿಂತಾಮನದ ಗಂಗಮ್ಮಮಠದಲ್ಲಿ ಪ್ರಸಾದ ಸೇವಿಸಿ ಇಬ್ಬರು ಮಹಿಳೆಯರು ಮೃತ ಪಟ್ಟ ಘಟನೆ ಜೊತೆ ತಿರುವು ಪಡೆದಿದ್ದು, ಅಕ್ರಮ ಸಂಬಂಧವೇ ಪ್ರಸಾದಕ್ಕೆ ವಿಷ ಹಾಕಲು ಕಾರಣ ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.

ಪ್ರಸಾದ ಮಾಡಿದ ಲಕ್ಷ್ಮೀ ಮತ್ತು ಗಂಗಮ್ಮ ದೇವಾಲಯದ ಪಕ್ಕದಲ್ಲಿಯೇ ಇದ್ದ ಲೋಕೇಶ್ ಎಂಬುವರ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಆದರೆ ಕಳೆದ ಎರಡೂವರೆ ವರ್ಷಗಳ ಹಿಂದೆ ಲೋಕೇಶ್‌ಗೆ ಶಿರಸ್ತು ತಾಲ್ಲೂಕಿನ ಗಡಿಮಿಂಚಿನಹಳ್ಳಿ ಗ್ರಾಮದ ಗೌರಿ ಎಂಬವರೊಂದಿಗೆ ಮದುವೆಯಾಗಿದ್ದು, ಮದುವೆಯ ನಂತರವೂ ಲಕ್ಷ್ಮೀ ಜೊತೆಗಿನ ಸಂಬಂಧ ಮುಂದುವರಿಸಿದ್ದರು ಎನ್ನಲಾಗಿದೆ.

ಲಕ್ಷ್ಮೀ ಮತ್ತು ಲೋಕೇಶ್ ನಡುವೆ ಹೇಣಾಹಣ ವ್ಯವಹಾರವೂ ನಡೆದಿದ್ದು, ಪಡೆದಿರುವ ಹಣವಾಸಾ ನೀಡುವಂತೆ ಪರೇಪರೇ ಮನೆಯ ಬಳಿ ಬಂದು ಲಕ್ಷ್ಮೀ ಪ್ರಾಣ ತೆಗೆಯುತ್ತಿದ್ದರು ಎಂದು ಸ್ವತಃ ಗೌರಿಯೇ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಲಕ್ಷ್ಮೀ ವಿಚಾರವಾಗಿ ಗೌರಿ ಮತ್ತು ಲೋಕೇಶ್ ನಡುವೆ ನಿರಂತರವಾಗಿ ಜಗಳ ಆಗುತ್ತಿತ್ತು ಎನ್ನಲಾಗಿದೆ. ಗಂಗಮ್ಮನ ಗುಡಿ ಪಕ್ಕದಲ್ಲಿಯೇ ಸೈಬರ್ ಸೆಂಟರ್ ಪಡೆಯುತ್ತಿದ್ದ ಲೋಕೇಶ್ ಮೂರು ತಿಂಗಳಿಂದ ನಾಪತ್ತೆಯಾಗಿದ್ದಾರೆ. ಹಾಗಾಗಿ ಗೌರಿ ಮತ್ತು ಅಕೆಯ ತಾಯಿಯನ್ನು ಸಾಯಿಸುವ ಉದ್ದೇಶ ದಿಂದಲೇ ಲಕ್ಷ್ಮೀ ವಿಷ ಬೆರೊಲಿಸುವುದು ಎಂಬುದು ಸ್ಥಳೀಯ ನಿವಾಸಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.



# ಚಿಂತಾಮಣಿಯ ಗಂಗಮ್ಮ ದೇವಾಲಯದ ಪ್ರಸಾದ ದುರಂತ ಪ್ರಕರಣ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಕರ ಪರದಾಟ

ಚಿಂತಾಮಣಿ: ಸುಳ್ಳಾಡಿ ಮಾರಮ್ಮ ದೇವಾಲಯದ ವಿಷ ಪ್ರಸಾದ ಪ್ರಕರಣ ಮಾಸುವ ಮುನ್ನವೇ, ಚಿಂತಾಮಣಿ ಗಂಗಮ್ಮ ದೇವಾಲಯದ ಪ್ರಸಾದ ದುರಂತದಲ್ಲಿ ಇಬ್ಬರು ಮೃತಪಟ್ಟು 12 ಪುಂದಿ ಅಸ್ತವ್ಯಾಸದ ಘಟನೆ ಜನತೆಯನ್ನು ಮತ್ತೊಮ್ಮೆ ಬೆಚ್ಚಿಬೀಳಿಸಿದೆ. ಘಟನೆಯಲ್ಲಿ ಕವಿತಾ ಎಂಬುವವರು ಶನಿವಾರ ಮೃತಪಟ್ಟಿದ್ದು ಮೃತ ದೇಹವನ್ನು ಭಾನುವಾರ ನಗರದ ತಮ್ಮ ನಿವಾಸಕ್ಕೆ ತಂದ ಸಂಬಂಧಿಕರು ಅಂತ್ಯ ಸಂಸ್ಕಾರ ನಡೆಸಲು ಹಣಕಾಸಿನ ಕೊರತೆಯಿಂದ ಪರದಾಡುವಂತಾಯಿತು. ಮೃತ ಕವಿತಾಳ ಕುಟುಂಬಸ್ಥರು ಕೂಲಿ ಮಾಡಿ ಜೀವನ ನಡೆಸುತ್ತಿದ್ದು, ಇಡೀ ಕುಟುಂಬ ಆಸ್ತತ್ಯ ಪಾಲಾಗಿದೆ. ಅಧಿಕಾರಿಗಳ ವಿರುದ್ಧ ಆಕ್ರೋಶ: ಕವಿತಾಳ ಮೃತ ದೇಹವನ್ನು ಮನೆಗೆ ತಂದಿದ್ದ ವೇಳೆ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸದೆ ನಿರ್ಲಕ್ಷ್ಯವಹಿಸಿದ್ದಾರೆಂದು ಕವಿತಾಳ ಸಂಬಂಧಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಇನ್ನು ಕೋಲಾರ ಆಸ್ಪತ್ರೆಯಲ್ಲಿ ಮೃತಪಟ್ಟ ಸರಸ್ವತಿ ಅವರ ಮೃತ ದೇಹವನ್ನು ಸಂಬಂಧಿಕರಿಗೆ ನೀಡದ ಆಸ್ಪತ್ರೆ ಸಿಬ್ಬಂದಿ, ಸಂಪೂರ್ಣ ಶುಲ್ಕ ಭರಿಸಿ ಶವವನ್ನು ಕೊಂಡೊಯ್ಯುವಂತೆ ಪಟ್ಟು ಹಿಡಿದ ಪರಿಣಾಮ ಸಂಬಂಧಿಕರು ಗೋಳಾಡಿದ ಪ್ರಸಂಗ ಕೋಲಾರ ಜಾಲಪ್ಪ ಆಸ್ಪತ್ರೆಯಲ್ಲಿ ನಡೆಯಿತು. ಈ ಮಾಹಿತಿ ಅರಿತ ವಿಧಾನಸಭೆ ಉಪಸಭಾಧ್ಯಕ್ಷ ಜಿ.ಕೆ.ಕೃಷ್ಣಾರೆಡ್ಡಿ ಅವರ ಸೂಚನೆ ಮೇರೆಗೆ ಶವವನ್ನು ಸಂಬಂಧಿಕರಿಗೆ ನೀಡಲಾಯಿತು.



ಕವಿತಾಳ ಕುಟುಂಬಕ್ಕೆ ಸಾಂತ್ವನ ಹೇಳಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಭಾನುವಾರ ಮೃತ ಕವಿತಾಳ ಮನೆಗೆ ಭೇಟಿ ನೀಡಿ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ 20 ಸಾವಿರ ರೂ. ನೀಡಿ, ಮಕ್ಕಳಿಗೆ ಉಚಿತ ಶಿಕ್ಷಣ ನೀಡಿಸುವುದಾಗಿ ಭರವಸೆ ನೀಡಿದರಲ್ಲದೇ, ಆಸ್ಪತ್ರೆಯಲ್ಲಿರುವವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸುವುದಾಗಿ ತಿಳಿಸಿದರು.

ಭಾನುವಾರ ಮಧ್ಯಾಹ್ನ ಕವಿತಾ ಮೃತದೇಹವನ್ನು ಶ್ರೀರಾಮನಗರದ ರುದ್ರಭೂಮಿಯಲ್ಲಿ, ಸರಸ್ವತಿ ಮೃತ ದೇಹವನ್ನು ಗಡಿಮಿಂಚಿನಹಳ್ಳಿಯ ರುದ್ರಭೂಮಿಯಲ್ಲಿ ಅತ್ಯಸಂಸ್ಕಾರಮಾಡಲಾಯಿತು. ಇನ್ನು ಘಟನೆ ನಡೆದ ನರಸಿಂಹಪೇಟೆಯ ಗಂಗಮ್ಮ ದೇವಾಲಯದಲ್ಲಿ ಎಂದಿನಂತೆ ದೇವಿಗೆ ಪೂಜೆ ಮಾಡಿ ನಂತರ ಬಾಗಿಲು ಹಾಕಲಾಯಿತು.

## ಆರೋಗ್ಯದಲ್ಲಿ ಸುಧಾರಣೆ

ಪ್ರಸಾದ ಸೇವಿಸಿ ಅಸ್ವಸ್ಥರಾಗಿರುವ ಪೈಕಿ ಇಬ್ಬರು ಮೃತಪಟ್ಟಿದ್ದು, ಉಳಿದವರು ಕೋಲಾರ, ಚಿಂತಾಮಣಿ ಮತ್ತು ಹೊಸಕೋಟೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಇನ್ನು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ದೇವಾಲಯದ ಆವರಣದಲ್ಲಿ ಖಾಸಗಿ ವ್ಯಕ್ತಿಗಳಿಂದ ಪ್ರಸಾದ ಹಂಚಿಕೆ ಮಾಡಿದ್ದರಿಂದ ದೇವಾಲಯದ ಆಡಳಿತ ಮಂಡಳಿಗೆ ನೋಟಿಸ್ ನೀಡುವುದಾಗಿ ಪ್ರೊಬೆಷನರಿ ಎಸಿ ಅರೋನ್ ತೇಲಿ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ರಕ್ತ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಮತ್ತು ಮೃತಪಟ್ಟವರ ಮರಣೋತ್ತರ ವರದಿ ಬಂದ ನಂತರವಷ್ಟೇ ಸತ್ಯಾಸತ್ಯತೆ ಹೋರಬರಬೇಕಾಗಿದೆ.

• ಶ್ರೀನಿವಾಸ್, ದಿವ್ಯಎಸ್.ಪಿ